

### October 25, 2022

The Manager-Listing BSE Limited (BSE: 507685)

The Manager- Listing National Stock Exchange of India Limited, (NSE: WIPRO)

Dear Sir/Madam,

### Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of the newspaper advertisement published in the Financial Express and Kannada Prabha. The same has been made available on the Company's website at www.wipro.com.

Thanking you,

For Wipro Limited

**G** Kothandaraman **General Manager - Finance** 



Wipro Limited T:+91 (80) 2844 0011 Doddakannelli F:+91 (80) 2844 0054 Sarjapur Road E:info@wipro.com Bengaluru 560 035 W: wipro.com

C:L32102KA1945PLC020800



**FE SUNDAY** 

# SUNDAY, OCTOBER 23, 2022

NIT/Enquiry No.- Description / Subject - Last date and time for Submission of bid(s) 03220256-Procurement of Semi Automatic HbA1C Analyzer with 3 years warranty & 3 years CMC for

use at SCCL hospitals - 04.11.2022- 17:00 Hrs. E032200261- Procurement of Fully Automatic HbA1C Analyzer with 3 years warranty & 3 years CMC for use at SCCL Hospitals - 04.11.2022-17:00 Hrs.

Procurement through e-procurement platform. For details, please visit https://tender.telangana.gov.in - or -https://www.sccImines.com

E072200259- Procurement of 27.00X49- 48PR TL E4 Bias Tyres with O-ring for use on 100T Dumpers

E102200280 - Procurement of NFLP Lighting Transformers - 09.11.2022-17.00 Hrs.

NIT/Enquiry No. - Description / Subject / Estimated Contract Value - Last date and time for Submission of bid(s) CW/KGM/e-37/2022-23. Dt.18.10.2022- Providing Iron grills to Balcony for Eleven (11) MB Blocks i.e. Five(05) old MB Blocks at back side of Transit Guest House, One(01) old MB Block at Trimata temple Four(04) New MB Blocks opposite to KCOA Club and One (01) old MB Block at Hospital area, repairs to existing iron gates of MA type quarters and Providing barbed wire fencing over back side compound wall of New MB type quarters etc., at Writer Basthi, Kothagudem Corporate, Bhadradri Kothagudem District, Telangaria State. ("Invited under earmarked works - SCCL registered contractors belonging to SC Community only are eligible to participate")-Rs.33.49,146/- 03.11.2022- 4:00 PM Sd/- General Manager (Civil)

DIPR R.O. No.: 839-PP/CL-AGENCY/ADVT/1/2022-23 PR/2022-23/CVL/51



Regd. Office: No. 27, Tank Bund Road, Nungambakkam, Chennai - 600 034 Email: secretarial@takesolutions.com, Website: www.takesolutions.com Phone: 044-6611 0700, CIN: L63090TN2000PLC046338

### NOTICE

NOTICE is hereby given to the shareholders of the Company pursuant to Rule 6 of the Investor Education and Protection Fund Authority (Accounting, Audit, Transfer and Refund) Rules, 2016 as under:

As per the existing provisions of the Companies Act 2013, the unpaid / unclaimed dividend(s) for the financial year 2015-16 (First Interim Dividend) has to be transferred to Investor Education and Protection Fund (IEPF) on December 15, 2022, in view of the reason that period of seven years will elapse since the said dividends were declared and paid and still remaining unclaimed.

In terms of the Investor Education Protection Fund Rules, all shares in respect of which dividends are not claimed / remained unpaid for the last seven (7) consecutive years in respect of any shareholder have to be transferred to the demat account of Investor Education Protection Fund -Ministry of Corporate Affairs already opened with any one of the Depository Participants (CDSL/NSDL).

Hence, all underlying shares along with its dividends which remained

unpaid / unclaimed for the last seven (7) consecutive years from financial year 2015-16 have to be transferred to Investor Education and Protection Fund - Ministry of Corporate Affairs and Shareholders who have not claimed their dividends and shares can write to M/s. Link Intime India Pvt. Ltd., Share Transfer Agents, C 101, 247 Park, LBS Marg, Vikhroli West, Mumbai: 400083on or before November 30, 2022 for making a valid claim. The Company has sent individual notices to the latest available addresses of the shareholders whose dividends are lying unclaimed for the last seven (7) consecutive years, advising them to claim the dividends expeditiously.

Fund Authority (Accounting, Audit, Transfer and Refund) Rules, 2016, the statement containing the details of name, folio number, demat account number and number of shares due for transfer is made available in our website www.takesolutions.com for information and necessary action by In case the concerned shareholders wish to claim the shares after transfer

Further, in terms of Rule 6(3) of the Investor Education and Protection

to IEPF, a separate application has to be made to the IEPF Authority in the Specified e-form (available at www.iepf.gov.in) as prescribed by Ministry of Corporate Affairs. For TAKE Solutions Ltd.

Place: Chennai

Date : October 21, 2022

(All figures in ₹ Lakh except EPS)

30.09.2021

(Audited)

20,061.48

4,899.26

18,056.26

18,056.26

14,152.48

13,946.49

10,450.00

13.54

Year ended

31.03.2022

(Audited)

41,480.33

6,532.76

33,734.67

33,734.67

26,376.24

26,158.28

10,450.00

74,562.69

(Rs. in Lakhs)

25.24

Six Months Ended

30.09.2022

(Audited)

23,456.26

6,378.86

19,506.70

19,506.70

15,771.09

15,791.48

10,450.00

15.09

For Central Depository Services (India) Limited

Nehal Vora

Managing Director & CEO

Standalone

30.09.2021

(Audited)

11,193.83

1,598.38

9,116.85

9,116.85

6,839.80

6.800.38

10,450.00

6.55

Srinivasan P

Company Secretary RailTel

(A Government of India Undertaking Tender No.: RailTel/Tender/OT/ER HQ/2022-23/1427, Dated: 21.10.2022

www.railtelindia.com, https://eprocure.gov.in and https://railtel.enivida.com. All future Addendum/corrigendum etc. will be uploaded or RailTel website, CPP Portal and eNivida Portal Bidders have to submit their bids on eNivida

### "IMPORTANT" Whilst care is taken prior to

acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies. advertising in its newspapers or Publications. We therefore make necessary inquiries before sending any monies or entering into any agreements with advertisers or otherwise acting on an advertisement ir

any manner whatsoever.

RailTel/ER invites e-bids from eligible bidders fo the work of "Supply of Servers for Network Management System of Data Network of Coal India Limited Subsidiaries for RailTel Corporation of India Ltd., Eastern Region\* Tender Notice/Tender Document is available or

Portal only.

# WIPRO LIMITED

Regd. Office: Doddakannelli, Sarjapur Road, Bengaluru - 560 035 Tel: +91-80-28440011; CIN: L32102KA1945PLC020800 Website:www.wipro.com; Email: corp-secretarial@wipro.com

# Notice of Postal Ballot

Notice is hereby given pursuant to and in compliance with the provisions

of Sections 108, 110 and other applicable provisions, if any, of the Companies Act, 2013 (the "Act"), Rules 20 and 22 of the Companies (Management and Administration) Rules, 2014, read with the General Circular Nos. 14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021 20/2021 dated December 08, 2021 and 03/2022 dated May 5, 2022 issued by the Ministry of Corporate Affairs ("MCA Circulars"), Secretarial Standard on General Meetings issued by The Institute of Company Secretaries of India ("SS-2"), Regulation 44 of the Securities and Exchange Board of India (Listing Obligations and Disclosure Requirements) Regulations, 2015 ("SEBI Listing Regulations") (including any statutory modification or re-enactment thereof for the time being in force, and as amended from time to time), and pursuant to other applicable laws and regulations, the approval of Members of Wipro Limited (the "Company") is being sought for the following special resolution by way of postal ballot through e-voting process ("e-voting"):

Description of Special Resolution

To approve the appointment of Ms. Päivi Elina Rekonen Fleischer (DIN: 09669696) as an Independent Director of the

Pursuant to the MCA Circulars, the Company has sent the electronic

copies of the Postal Ballot Notice along with Explanatory Statement on

Friday, October 21, 2022 to all Members of the Company, who have

registered their e-mail address with the Company (in respect of shares

held in physical form) or with their Depository Participant (in respect of

shares held in electronic form) as on Friday, October 14, 2022 i.e. the cutoff date. The Postal Ballot Notice will also be available on the Company's website at www.wipro.com, websites of the Stock Exchanges i.e., BSE Limited and National Stock Exchange of India Limited at www.bseindia.com and www.nseindia.com respectively, and on the website of KFin Technologies Limited at <a href="https://evoting.kfintech.com">https://evoting.kfintech.com</a>. In accordance with the provisions of the MCA Circulars, Members can vote only through the remote e-voting process. Members whose names appear on the Register of Members/List of Beneficial Owners as on Friday, October 14, 2022 will be considered for the purpose of e-voting

and voting rights shall be reckoned on the paid-up value of Equity Shares registered in the name of the shareholders as on that date. A person who is not a Member on the cut-off date shall treat this notice for information purposes only. The Company has engaged the services of KFin Technologies Limited for providing e-voting facility to all its Members. Members are requested to note that e-voting will commence at 9 AM IST on Monday, October 24,

2022 and will end at 5 PM IST on Tuesday, November 22, 2022. Members are requested to note that e-voting shall not be allowed beyond 5 PM IST on Tuesday, November 22, 2022. Members who have not registered their e-mail address are requested to register the same in respect of shares held in electronic form with the

shares held in physical form by writing to the Company's Registrar and Share Transfer Agent, KFin Technologies Limited, Selenium, Plot 31 & 32, Gachibowli Financial District, Nanakramguda, Hyderabad-500 032. Pursuant to the MCA Circulars, the Company has made arrangements for the shareholders to register their e-mail addresses. Therefore, those

Depository through their Depository Participant(s) and in respect of

shareholders who have not yet registered their e-mail addresses are requested to register the same by accessing the link https://www.wipro.com/investors/postal-ballot/ The Board of Directors of the Company, at its meeting held on October 12, 2022, appointed Mr. V. Sreedharan (FCS 2347; CP 833) or in his

absence Mr. Pradeep B. Kulkarni (FCS 7260; CP 7835) or in his absence Ms. Devika Sathyanarayana (FCS 11323; CP 17024), Partners of V. Sreedharan & Associates, Company Secretaries, Bengaluru as the Scrutinizer for conducting the postal ballot through the e-voting process in a fair and transparent manner. The Scrutinizer will submit his/her report to the Chairman of the

Company after completion of scrutiny of the e-voting. The results shall be declared on or before Thursday, November 24, 2022 and communicated to BSE Limited ("BSE"), National Stock Exchange of India Limited ("NSE") and New York Stock Exchange ("NYSE") (together the "Stock Exchanges"), National Securities Depository Limited ("NSDL") and Central Depository Services (India) Limited ("CDSL") (together the "Depositories"), KFin Technologies Limited ("KFintech" or "Registrar and Share Transfer Agent" or "RTA") and will also be displayed on the Company's website www.wipro.com.

In case of any query or grievance pertaining to e-voting, shareholders may contact Ms. Baireddy Swati Reddy, Manager, KFin Technologies Limited at contact No: 040-67162222, e-mail id: einward.ris@kfintech.com Further, shareholders may also visit Help & FAQ's section available at KFintech's website <a href="https://evoting.kfintech.com">https://evoting.kfintech.com</a>.

For WIPRO LIMITED

Date : October 22, 2022 Place: Bengaluru

M Sanaulla Khan Company Secretary



# **TRUST Asset Management Private Limited**

CIN: U65929MH2017PTC302677

Regd. Office: 801, 8th Floor, G - Block, Naman Centre, Bandra Kurla Complex, Bandra (East), Mumbai - 400 051 Phone: 022 - 6274 6000; 1800 267 7878 (Toll-Free No.) | E-mail: info@trustmf.com | Website: www.trustmf.com

# Notice No. 19 / 2022

Disclosure of Half Yearly Unaudited Financial Results of the Scheme(s) of Trust Mutual Fund ("the Fund")

Notice is hereby given to the unitholders/investors of scheme(s) of Trust Mutual Fund that pursuant to the provisions of Regulation 59 of the SEBI (Mutual Funds) Regulations, 1996 read with SEBI circular No. CIR/IMD/DF/21/2012 dated September 13, 2012 and various other circulars issued in this regard by SEBI from time to time, a soft copy of the Half Yearly Unaudited Financial Results of the Scheme(s) of Trust Mutual Fund ("the Fund") for the half year ended September 30, 2022 have been hosted on the website of the Fund viz. www.trustmf.com in a user-friendly and downloadable format (Microsoft Excel spreadsheet).

For any queries, unitholders/investors may write to investor.service@trustmf.com Unitholders/investors are requested to take note of the above.

For TRUST Asset Management Private Limited (Investment Manager to TRUST Mutual Fund)

Sd/-Authorised Signatory

stock exchange www.bseindia.com

Date: 21.10.2022

Place: Mumbai

Mutual Fund investments are subject to market risks, read all scheme related documents carefully.

# SHIVA CEMENT LIMITED

Regd. Off.: Village Telighana, PO: Birangatoli, Tehsil Kutra, District-Sundargarh Odisha-770018. CIN: L26942OR1985PLC001557

Website: www.shivacement.com E-mail: cs@shivacement.com

STATEMENT OF UNAUDITED FINANCIAL RESULTS FOR THE QUARTER AND HALF YEAR ENDED

SEPTEMBER 30,2022.					
2 2 3	Quarter ended	Half year ended	Corresponding Quarter ended	Year to date	
Particulars	30.09.2022	30.09.2022	30.09.2021	31.03.2022	
	Audited	Audited	Audited	Audited	
10 7 M 2 M 4 M 2 M 2 M 2 M 2 M 2 M 2 M 2 M 2		1500000	1 1962-000	Del Colores	

	30.09.2022 Audited	30.09.2022 Audited	Audited	Audited
Total Income from Operation	25.00	152.63	48.98	727.04
Net Profit / (Loss) for the period (before Tax, Exceptional and / or Extraordinary items)	(1535.04)	(3342.66)	(601.16)	(3451.76)
Net Profit / (Loss) for the period before tax (after Exceptional and / or Extraordinary items)	(1535.04)	(3342.66)	(601.16)	(3451.76)
Net Profit / (Loss) for the period after Tax ( after Exceptional and / or Extraordinary items)	(1118.95)	(2456.69)	(444.32)	(2551.92)
Total Comprehensive Income for the period [Comprising Profit/(loss) for the period (after tax) and Other Comprehensive Income(after tax)]	(1117.45)	(2450.12)	(443.56)	(2545.18)
Equity Share Capital	3,900.00	3,900.00	3,900.00	3,900.00
Earning Per Share (of 2/- each)	EX. 13 to 800 Ct - 200	504770000000000000000000000000000000000	215050016040400	
Basic	(0.57)	(1.26)	(0.23)	(1.31)
Diluted	(0.57)	(1.26)	(0.23)	(1.31)

2022 filed with the Stock Exchange under Regulation 33 of the SEBI (Listing Obligations and Disclosure Requirements) Regulations, The full format of Quarterly/Annual results are available in the Company's website www.shivacement.com and on the website of

For and on behalf of Board of Directors

Shiva Cement Limited Manoj Kumar Rustagi Whole time Director

The Singareni Collieries Company Limited (A Government Company)
Regd. Office: KOTHAGUDEM- 507101, Telangana. E-PROCUREMENT TENDER NOTICE Tenders have been published for the following Services / Material

Rs. in Crores except Earning per share

Half Year ended

30-09-2022

Unaudited

2.130.94

2,194.84

(11.40)

(11.40)

3.84

208.22

123.67

0.06

63.90

Consolidated

Quarter ended

30-09-2021

Unaudited

1,082.57

1,113.46

308.03

308.03

233.25

153.50

124.10

3,803.71

3.76

For Finolex Industries Limited

Quarter ended

30.06.2022

(Audited)

11,175.84

4,605.40

10,393.05

10,393.05

8,910.52

8,911.64

10,450.00

8.53

**Anil Whabi** 

DIN 00142052

Central Depository Services (India) Limited

Registered Office: A-2501, Marathon Futurex, A Wing, 25th Floor, Mafatlal Mills Compound, N.M. Joshi Marg,

Lower Parel (East), Mumbai - 400 013 CIN: L67120MH1997PLC112443

30.09.2021

(Audited)

26.325.39

3,168.74

19,991.24

19,939.07

15,005.47

14.815.53

10,450.00

14.33

Year ended

31.03.2022

(Audited)

55,133.08

5,456.88

40,995.92

40,854.72

31,180.81

31,037.42

10,450.00

98.841.84

29.78

EXTRACT OF AUDITED FINANCIAL RESULTS FOR THE QUARTER AND SIX MONTHS ENDED SEPTEMBER 30, 2022

Six Months Ended

Consolidated

30.09.2022

(Audited)

28,913.09

2,711.15

18,658.21

18,396.35

13,807.06

13,923.83

10,450.00

13.22

1. The audited consolidated and standalone financial results of the Company for the quarter / six months ended September 30, 2022 have been reviewed by the Audit Committee of the Board and approved by the Board of

2. The above is an extract of the detailed audited financial results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the audited

consolidated and standalone financial results for the quarter / six months ended September 30, 2022 are available on the National Stock Exchange (NSE) website (www.nseindia.com) and on Company's website

30.09.2021

(Audited)

14,597.33

1,917.73

11,531.67

11,479.50

8,606.28

8,575.81

10,450.00

8.22

Managing Director

30.09.2022

(Audited)

12.280.42

1,773.46

9,113.65

9,113.65

6,860.57

6.879.84

10,450.00

6.57

30.89

Quarter ended

30-09-2022

Unaudited

941.13

38.83

979.96

(129.71)

(129.71)

(95.38)

109.30

123.67

-1.54

# SHIVAM AUTOTECH LIMITED

CIN: L34300HR2005PLC081531 Registered Office: 10, 1st Floor, Tower-A, Emaar Digital Greens, Sector-61,

Golf Course Extension Road, Gurugram, Haryana-122102 Tel: 0124-4698700; Fax: 0124-4698798

Email id: info@shivamautotech.com; Website: www.shivamautotech.com

# FOR THE HALF YEAR AND QUARTER ENDED SEPTEMBER 30, 2022

FINOLEX INDUSTRIES LIMITED

CIN: L40108PN1981PLC024153

Registered Office: Gat No. 399, Village Urse, Taluka Maval, Dist. Pune - 410 506.

Tel No.02114-237251 E-mail: investors@finolexind.com Website :www.finolexpipes.com

Statement of Unaudited Standalone and Consolidated Financial Results

for the quarter & half year ended September 30, 2022

30-09-2022

Unaudited

941.13

39.29

980.42

(129.25)

(129.25)

(93.92)

110.76

123.67

-1.51

1 The financial results of the Company/ Group for the quarter and half year ended September 30, 2022 have been reviewed by the

2 The results have been prepared in accordance with the recognition and measurement principles laid down in Indian Accounting

Audit Committee and approved by the Board of Directors at their respective meetings held on October 21, 2022 and a limited

Standard 34, Interim Financial Reporting ('Ind AS 34'), prescribed under section 133 of the Companies Act, 2013 ('the Act'), and

other accounting principles generally accepted in India and is in compliance with the presentation and disclosure requirements of

Regulation 33 of the SEBI (Listing Obligations and Disclosure Requirements) Regulations, 2015 (as amended), including relevant

The above is an extract of the detailed format of quarterly financial results filed with the stock exchanges under Regulation 33 of the

SEBI (Listing Obligations and Disclosure Requirements) Regulations, 2015 and SEBI circular number CIR/CFD/FAC/62/2016

dated July 5, 2016. The full format of the quarterly financial results and explanatory notes are available on the stock exchange

duly consolidates using equity method as prescribed under Ind AS 28 on 'Investment in Associates and Joint Ventures' its 46.35%

stake in Finolex Plasson Industries Private Limited. However, the Company does not consolidate its 49.99% equity stake

(corresponding investment amounting to Rs 0.05 crore) in Pawas Port Limited since the associate company has not started

4 The Company has investment in two associates, Finolex Plasson Industries Private Limited and Pawas Port Limited. The Company

5 Exceptional items for the year ended March 31, 2022 in the standalone and consolidated financial results pertain to the gain on

websites at www.nseindia.com and www.bseindia.com and on the Company's website www.finolexpipes.com.

6 Previous periods' figures have been re-grouped wherever necessary, to conform to the current period's classification.

Quarter ended

30.06.2022

(Audited)

14,018.30

7,748.71

7,658.88

5,761.06

5,781.03

10,450.00

5.53

612.10

30.09.2022

(Audited)

14,894.79

2,099.05

10,909.50

10,737.47

8,046.00

8,142.80

10,450.00

Figures for the previous period / year have been regrouped / rearranged wherever necessary.

7.69

Particulars 4 8 1

No.

1a Revenue from Operations

Net Profit / (Loss) for the period

(after Exceptional items)

(after Exceptional items)

31st March, 2022

Basic:

Diluted:

Notes-

Pune

October 21, 2022

(before Tax and Exceptional items)

Net Profit / (Loss) for the period before tax

Net Profit / (Loss) for the period after tax

Total Comprehensive Income for the period

and Other Comprehensive Income (after tax)]

[Comprising of Profit / (Loss) for the period (after tax)

Paid up Equity share capital (Face value Rs. 2 per share)

audited balance sheet of the previous year ended on

Earnings per share (of Rs.2/- each) not annualised :

circulars issued by the SEBI from time to time.

transfer of leasehold rights on land.

**Particulars** 

Net profit for the period (before tax,

exceptional and extraordinary items

Net profit for the period before tax

and share of profit/(loss) of Associates)

(after exceptional and extraordinary items

and share of profit/(loss) of Associates)

Net profit for the period after tax (after

and share of profit/(loss) of Associates)

Total comprehensive income for the period

[comprising profit /(loss) for the period

Earnings per equity share (FV ₹ 10 each)

Directors at its meeting held on October 22, 2022.

SHIVAM AUTOTECH LTD

(Not annualised except yearly data)

(after tax) and Other Comprehensive

Income (after tax)]

Equity share capital

Basic and Diluted (₹)

Mumbai

: October 22, 2022

Other equity

exceptional and extraordinary items

Income from operations

Other Income

Reserves (excluding Revaluation Reserve) as shown in the

review of the same has been carried out by the statutory auditors.

Other income

Total income

Standalone

Quarter ended | Quarter ended | Half Year ended

30-09-2021

Unaudited

1,082.57

31.82

1,114.39

310.31

310.31

235.08

155.33

124.10

3,739.66

3.79

30-09-2022

Unaudited

2,130.94

2,195.30

(10.94)

(10.94)

6.17

210.55

123.67

0.10

64.36

EXTRACT OF UNAUDITED FINANCIAL RESULTS

	Particulars	Quarter Ended			Half Yea	Year Ended	
SI. No.		30-Sep-2022	30-Jun-2022	30-Sep-2021	30-Sep-2022	30-Sep-2021	31-Mar-22
140.		(Un-Audited)	(Un-Audited)	(Un-Audited)	(Un-Audited)	(Un-Audited)	(Audited)
1.	Total income from operations (Net)	13,516.17	11,871.26	13,209.56	25,387.43	24,632.07	47,338.14
2.	Net Profit / (Loss) for the period (before tax, Exceptional and/or Extraordinary items)	(912.93)	(320.35)	(879.19)	(1,233.30)	(2,211,44)	(1,606.03)
3.	Net Profit / (Loss) for the period before tax (after Exceptional and/or Extraordinary items)	(912.93)	(320.35)	(879.19)	(1,233.30)	(2,211,44)	(1,606.03)
4.	Net Profit / (Loss) for the period after tax (after Exceptional and/or Extraordinary items)	(912.93)	(320.35)	(879.19)	(1,233.30)	(2,211.44)	(1,606.03)
5.	Total comprehensive income for the period [Comprising Profit / (Loss) for the period (after tax) and other comprehensive income (after tax)]	(970.23)	(295.12)	(864.60)	(1,265.37)	(2,182.25)	(1,447.34)
6.	Equity Share Capital	2,444.44	2,444.44	2,000.00	2,444.44	2,000.00	2,444.44
7.	Other Equity	9	- A	(14)	8 <del>4</del> %	191	11,410.30
8.	Earning per Share (of Rs. 2/- each) for continuing operations						
	Basic	(0.83)	(0.29)	(0.85)	(1.12)	(2.13)	(1.46)
	Diluted	(0.83)	(0.29)	(0.85)	(1.12)	(2.13)	(1.46)

### Notes: 1. The above is an extract of the detailed format of Quarterly and Half-yearly Financial Results filed with the Stock Exchanges under Regulation 33 of the

Place : Gurugram

financialexp.ep r.in

Date : October 22, 2022

SEBI (Listing obligations and Disclosure requirements) Regulations, 2015. The full format of the Quarterly and Half-yearly Financial Results are available on the websites of Stock exchanges at www.nseindia.com and www.bseindia.com and also at company's website www.shivamautotech.com. For and behalf of Board of Directors of

> Sd/-Neeraj Munjal Managing Director

Website: www.shivamautotech.com

DIN 07742914

**BENGALURU** 

Shivam Autotech Limited



# WIPRO LIMITED

Regd. Office: Doddakannelli, Sarjapur Road, Bengaluru - 560 035 Tel: +91-80-28440011; CIN: L32102KA1945PLC020800 Website:www.wipro.com; Email: corp-secretarial@wipro.com

## Notice of Postal Ballot

Notice is hereby given pursuant to and in compliance with the provisions of Sections 108, 110 and other applicable provisions, if any, of the Companies Act, 2013 (the "Act"), Rules 20 and 22 of the Companies (Management and Administration) Rules, 2014, read with the General Circular Nos. 14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 08, 2021 and 03/2022 dated May 5, 2022 issued by the Ministry of Corporate Affairs ("MCA Circulars"), Secretarial Standard on General Meetings issued by The Institute of Company Secretaries of India ("SS-2"), Regulation 44 of the Securities and Exchange Board of India (Listing Obligations and Disclosure Requirements) Regulations, 2015 ("SEBI Listing Regulations") (including any statutory modification or re-enactment thereof for the time being in force, and as amended from time to time), and pursuant to other applicable laws and regulations, the approval of Members of Wipro Limited (the "Company") is being sought for the following special resolution by way of postal ballot through e-voting process ("e-voting"):

### SI. No. Description of Special Resolution To approve the appointment of Ms. Päivi Elina Rekonen Fleischer (DIN: 09669696) as an Independent Director of the

Pursuant to the MCA Circulars, the Company has sent the electronic copies of the Postal Ballot Notice along with Explanatory Statement on Friday, October 21, 2022 to all Members of the Company, who have registered their e-mail address with the Company (in respect of shares held in physical form) or with their Depository Participant (in respect of shares held in electronic form) as on Friday, October 14, 2022 i.e. the cutoff date. The Postal Ballot Notice will also be available on the Company's website at www.wipro.com, websites of the Stock Exchanges i.e., BSE Limited and National Stock Exchange of India Limited at www.bseindia.com and www.nseindia.com respectively, and on the website of KFin Technologies Limited at <a href="https://evoting.kfintech.com">https://evoting.kfintech.com</a>.

In accordance with the provisions of the MCA Circulars, Members can vote only through the remote e-voting process. Members whose names appear on the Register of Members/List of Beneficial Owners as on Friday, October 14, 2022 will be considered for the purpose of e-voting and voting rights shall be reckoned on the paid-up value of Equity Shares registered in the name of the shareholders as on that date. A person who is not a Member on the cut-off date shall treat this notice for information

The Company has engaged the services of KFin Technologies Limited for providing e-voting facility to all its Members. Members are requested to note that e-voting will commence at 9 AM IST on Monday, October 24, 2022 and will end at 5 PM IST on Tuesday, November 22, 2022. Members are requested to note that e-voting shall not be allowed beyond 5 PM IST on Tuesday, November 22, 2022.

Members who have not registered their e-mail address are requested to register the same in respect of shares held in electronic form with the Depository through their Depository Participant(s) and in respect of shares held in physical form by writing to the Company's Registrar and Share Transfer Agent, KFin Technologies Limited, Selenium, Plot 31 & 32, Gachibowli Financial District, Nanakramguda, Hyderabad-500 032. Pursuant to the MCA Circulars, the Company has made arrangements for the shareholders to register their e-mail addresses. Therefore, those shareholders who have not yet registered their e-mail addresses are requested to register the same by accessing the link https://www.wipro.com/investors/postal-ballot/

The Board of Directors of the Company, at its meeting held on October 12, 2022, appointed Mr. V. Sreedharan (FCS 2347; CP 833) or in his absence Mr. Pradeep B. Kulkarni (FCS 7260; CP 7835) or in his absence Ms. Devika Sathyanarayana (FCS 11323; CP 17024), Partners of V. Sreedharan & Associates, Company Secretaries, Bengaluru as the Scrutinizer for conducting the postal ballot through the e-voting process in a fair and transparent manner.

The Scrutinizer will submit his/her report to the Chairman of the Company after completion of scrutiny of the e-voting. The results shall be declared on or before Thursday, November 24, 2022 and communicated to BSE Limited ("BSE"), National Stock Exchange of India Limited ("NSE") and New York Stock Exchange ("NYSE") (together the "Stock Exchanges"), National Securities Depository Limited ("NSDL") and Central Depository Services (India) Limited ("CDSL") (together the "Depositories"), KFin Technologies Limited ("KFintech" or "Registrar and Share Transfer Agent" or "RTA") and will also be displayed on the Company's website www.wipro.com.

In case of any query or grievance pertaining to e-voting, shareholders may contact Ms. Baireddy Swati Reddy, Manager, KFin Technologies Limited at contact No: 040-67162222, e-mail id: einward.ris@kfintech.com Further, shareholders may also visit Help & FAQ's section available at KFintech's website https://evoting.kfintech.com.

For WIPRO LIMITED

Date : October 22, 2022 Place: Bengaluru

M Sanaulla Khan Company Secretary



ಪ್ರತಿ ಭಾನುವಾರ ಪ್ರಚಲಿತ ವಿದ್ಯಮಾನ, ಸಾಹಿತ್ಯ, ಚಿಣ್ಣರಾಟ, ಪ್ರವಾಸ, ಆಹಾರ ವಿಷಯಗಳ ಸಮೃದ್ಧ ಮಾಹಿತಿ ಭಾನುಪ್ರಭ

# ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

ಕಿಯುಕರವರ ಕಛೇರಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಅರಮನೆ ರಸ್ತೆ ಬೆಂಗಳೂರು-560001. ದೂ: 080-22204928 No: DTE-PLAN0SPS1/58/2022 ದಿನಾಂಕ: 21/10/2022

# ಇ-ಟೆಂಡರ್ ಅಧಿಸೂಚನೆ

ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಈ ಕೆಳಕಂಡ ಸಾಮಗ್ರಿಗಳನ್ನು ಮತ್ತು ಸೇವೆಗಳನ್ನು ಪೂರೈಸುವ ಸಂಬಂಧ ಅಸಕ್ತ ಬಿಡ್ದಾರರಿಂದ ಇ–ಸಂಗ್ರಹಣೆ ಮೂಲಕ ದ್ಲಿ–ಲಕೋಟಿ ಪದ್ಧತಿಯಲ್ಲಿ ಬಿಡ್ಗಳನ್ನು ಆಹ್ವಾನಿಸಿರುತ್ತಾರೆ. ಟೆಂಡರ್ ದಸ್ತಾವೇಜು ಮತ್ತು ಇತರ ವಿವರಗಳಿಗಾಗಿ https://eproc.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ. ಟೆಂಡರ್ ವೇಳಾಪಟ್ಟಿ ಈ ಕೆಳಗಿನಂತಿದೆ:

S (0 <del>7</del> ) 1 (1)			
ಟೆಂಡರ್ ಹೆಸರು	ಪ್ರೀ-ಬಿಡ್ ಸಭೆಯ ದಿನಾಂಕ	ಬಿಡ್ ಸಲ್ಲಿಸಲು ಕೊನೆಯ ದಿನಾಂಕ	
1. ಟೆಂಡರ್ ಸಂಖ್ಯೆ: ಡಿಟಿಇ/2022-23/ಐಎನ್ಡ6548 ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಪ್ರಯೋಗಾಲಯ ಉಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	28/10/2022 03.00 PM	19/11/2022 05.00 PM	
2. ಟೆಂಡರ್ ಸಂಖ್ಯೆ: ಡಿಟಿಇ/2022-23/ಐಎನ್ಡ್546 ಘಡ್ ಪ್ರೊಸೆಸಿಂಗ್ & ಪ್ರಿಸರ್ವೇಷನ್ ಪ್ರಯೋಗಾಲಯ ಉಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	28/10/2022 03.00 PM	19/11/2022 05.00 PM	
3. ಟೆಂಡರ್ ಸಂಖ್ಯೆ: ಡಿಟಿಇ/2022–23/ಐಎನ್ಡ6547 ರೊಬೋಟಿಕ್ಸ್ ಮತ್ತು ಆಟೋಮೇಷನ್ ಪ್ರಯೋಗಾಲಯ ಉಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	28/10/2022 11.00 AM	19/11/2022 05.00 PM	
4. ಟೆಂಡರ್ ಸಂಖ್ಯೆ: ಡಿಟಿಇ/2022–23/ಐಎನ್ಡ551 ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜನೀಯರಿಂಗ್ ಕಾಲೇಜುಗಳಿಗೆ ಪೀಠೋಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	28/10/2022 03.00 PM	19/11/2022 05.00 PM	
5. ಟೆಂಡರ್ ಸಂಖ್ಯೆ: ಡಿಟಿಇ/2022–23/ಐಎನ್ಡ6545 ಎಲೆಕ್ಟ್ರಿಕಲ್ ಪ್ರಯೋಗಾಲಯ ಉಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	28/10/2022 11.00 AM	19/11/2022 05.00 PM	
6. ಟೆಂಡರ್ ಸಂಖ್ಯೆ: ಡಿಟಿಇ/2022-23/ಐಎನ್ಡ್ ಡ553 ಸರ್ಕಾರಿ ಇಂಜನೀಯರಿಂಗ್ ಕಾಲೇಜು ಚಳ್ಳಕೆರೆ ಸಂಸ್ಥೆಗೆ ಆಟೋಮೊಬೈಲ್ ವಿಭಾಗದ ಪ್ರಯೋಗಾಲಯ ಉಪಕರಣಗಳ ಸರಬರಾಜು, ಅನುಷ್ಟಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆ.	29/10/2022 11.00 AM	22/11/2022 05.00 PM	
7. DTE/ADMIO/BLD/43/2022 ತಾಂತ್ರಿಕ ಶಿಕ್ಷಣ ಆಯುಕ್ತಾಲಯ ಕಟ್ಟಡ ಹಾಗೂ ಆವರಣ ಸ್ವಚ್ಛತಾ ಕಾರ್ಯನಿರ್ವಹಣಾ ಕಾಮಗಾರಿ.	29/10/2022 11.00 AM	22/11/2022 05.00 PM	
8. DTE/ADMIO/BLD/43/2022 ತಾಂತ್ರಿಕ ಶಿಕ್ಷಣ ಆಯುಕ್ತಾಲಯ ಕಟ್ಟಡ ವಿದ್ಯುತ್ ವಾರ್ಷಿಕ ನಿರ್ವಹಣಾ ಕಾಮಗಾರಿ.	29/10/2022 11.00 AM	22/11/2022 05.00 PM	
9.DTE/ADMIO/BLD/43/2022 ತಾಂತ್ರಿಕ ಶಿಕ್ಷಣ ಆಯುಕ್ತಾಲಯ ಕಟ್ಟಡದ ಅಗ್ನಿ ಸುರಕ್ಷತಾ ಉಪಕರಣಗಳ ವಾರ್ಷಿಕ ನಿರ್ವಹಣಾ ಕಾಮಗಾರಿ.	29/10/2022 11.00 AM	22/11/2022 05.00 PM	
10. DTE/PLANO/ATS/11/2022 ಆಯುಕ್ತಾಲಯಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಬಾಡಿಗೆಗೆ ಪೂರೈಸುವ ಬಗ್ಗೆ.	29/10/2022 11.00 AM	22/11/2022 05.00 PM	
ಇಲಾಖೆಯು ಟೆಂಡರ್ಗಳನ್ನು ಯಾವುದೇ ಸೂಚನೆ ಇಲ್ಲದೆ ರದ್ದುಪಡಿಸುವ ಅಥವಾ		ಹೊಂದಿರುತ್ತದೆ.	

ಸಂಬಂಧಪಟ್ಟ ವಿವರಗಳನ್ನು ವೆಬ್ಸ್ಟೆಟ್ https://www.eproc.kamataka.gov.in ನಿಂದ ಪಡೆಯಬಹುದು.

ಸಹಿ/-ಜಂಟಿ ನಿರ್ದೇಶಕರು (ಆಡಳಿತ), ತಾಂತ್ರಿಕ ಶಿಕ್ಷಣ ಇಲಾಖೆ

ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ)

ಕಾರ್ಯಪಾಲಕ ಇಂಜನೀಯರವರ ಕಛೇರಿ

ಕರ್ನಾಟಕ ನೀರಾವರಿ ನಿಗಮ ನಿಯಮಿತ,

DIPR/CP/2772/MAA/2022-23

ದಂಡಾವತಿ ಜಲಾಶಯ ಯೋಜನಾ ವಿಭಾಗ, ಶಿಕಾಲಿಮರ ಅಲ್ಲಾವಧಿ ಬೆಂಡರ್ ನೋಜಫಿಕೇಶನ್: 25/2022-23 ದಿನಾಂಶ:17.10.2022.

( ಇ-ಪ್ರೊಕ್ಯೂರ್ಮೆಂಬ್ ನಲ್ಲ ಮಾತ್ರ)

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರ ಪರವಾಗಿ ಕಾರ್ಯಪಾಲಕ ಇಂಜಿನೀಯರರು, ಕನೀನಿನಿ, ದಂಡಾವತಿ ಜಲಾಶಯ ಯೋಜನಾ ವಿಭಾಗ ಶಿಕಾರಿಪುರ ಇವ-ರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದ್ಯಾದೇಶ 2000ರ ಪಕಾರ ಆಕ್ನ್ 2000 ರ ನಿಯಮದಂತೆ ಕಾಮಗಾರಿಗಳಿಗೆ ಸ್ಪಾಂಡರ್ಡ್ ಟೆಂಡರ್ ಡಾಕ್ಕೂಮೆಂಟ್ ಕೆ.ಡಬ್ಲೂ ದನ್ನಯ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತರಾದ KPWD Class-1 registration/ CPWD Registration ದರ್ಜೆಯ ಗುತ್ತಿಗೆದಾರರಿಂದ ಇ-ಪ್ರಕ್ಕೂರ್ಮೆಂಟ್ ಮೂಲಕ ಟೆಂಡರ್ ಆಹ್ರಾನಿಸಲಾಗಿದೆ.

"Filling of Additional Tanks under Udugani - Talagunda – Hosuru Tank Filling Scheme in Shikaripura Taluk, Shivamogga District." ಕಾಮಗಾ– ರಿಯ ಟೆಂಡರಿಗಿಟ್ಟ ಮೊತ್ತ ರೂ. 3501.89 ಲಕ್ಷಗಳು ೩ ಇ.ಎಂ.ಡಿ ಮೊತ್ತ ರೂ. 35.02 ಲಕ್ಷಗಳು.

(1) ಟೆಂಡರ್ನಲ್ಲಿ ಭಾಗವಹಿಸಬಹುದಾದ ದಿನಾಂಕ : 19.10.2022 ರಿಂದ 09.11.2022 ಸಂಜೆ 5.30 ರವರೆಗೆ. (2) ಪ್ರೀಬಿಡ್ ಸಭೆಯ ದಿನಾಂಕ: 02-11-2022 ಬೆಳಿಗ್ಗೆ 11.00 ಗಂಟೆಗೆ (ಸ್ಥಳ: ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರ ಕಛೇರಿ), (3) ತಾಂತ್ರಿಕ ಬಿಡ್ನ್ಸ್ ತೆರೆಯುವ ದಿನಾಂಕ : 10.11.2022 ಸಂಜೆ 5.15 ಗಂಟೆಗೆ. (4) ತಾಂತ್ರಿಕ ಬಿಡ್ ಅನುಮೋದನೆಯಾದ ನಂತರ ಆರ್ಥಿಕ ಬಿಡ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ (www.eproc.karnataka.gov.in) ಅಥವಾ ಕೆಳಗೆ ಸಹಿ ಮಾಡಿರುವವರ ಕಛೇರಿಯಲ್ಲಿ ಸಂಪರ್ಕಿಸಬಹುದು.

ಸಹಿ/- ಕಾರ್ಯಪಾಲಕ ಇಂಜಿನೀಯರರು. ಕನೀನಿನಿ, ದಂಡಾವತಿ ಜಲಾತಯ ಯೋಜನಾ ಪ್ರಾಸ್ತಾಸಂ.ಇ./ಶ್ರಿ/ನಂ 132-10 ವಿಭಾಗ, ಶಿಕಾರಿಮರ. ರಭೀರಕಾರ್/2022-23

# ART | LITERATURE | CULTURE | FOOD | TRAVEL

# ನೇಮಕಾತಿ ಪ್ರಕಟಣೆ

ಚಿತ್ರದುರ್ಗ ವಿದ್ಯಾ ಸಂಸ್ಥೆ(ಲಿ), ಚಿತ್ರದುರ್ಗ – 577501

ಉಲ್ಲೇಖ:- ಮಾನ್ಯ ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ ಬೆಂಗಳೂರು ಇವರ ಜ್ಞಾಪನ ಸಂಖ್ಯೆಸಿ.8(4)ಶಾ.ಶಿ.ಅ.ಖಾ.ಹು.ಭ.ಆನು/ಇ/ಇ842623/2022-23 ದಿನಾಂಕ 12.09.2022ರ ಪ್ರಕಾರ ನಮ್ಮ ಸಂಸ್ಥೆಯ ಆಡಿಯಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಡಶಾಲೆಗಳಲ್ಲಿ ಖಾಲಿ ಇರುವ ಈ ಕೆಳಗೆ ಕಾಣಿಸಿದ ಭೋದಕ ಸಹಶಿಕ್ಷಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ ಅರ್ಹ ಅವರ್ಥಿಗಳಿಂದ ಅರ್ಜಿಯನ್ನು ಅಹ್ಯಾನಿಸಲಾಗಿದೆ. ಹುಗೆಗಳ ವಿವರ

ಕ್ರಸಂ ಹುದ್ದೆಗಳ ವಿವರ		ದೈಗಳ ವಿವರ ಅನುಮತಿಸಿದ ವಿಷಯಗಳು		ಮೀಸಲಾತಿ ಸೂಚ್ಯಂಕ	ಮೀಸಲಾತಿ ಗುಂಪು	ಮಾದ್ಯಮ	ಹುದ್ದೆಗಳ ಸಂಖ್ಯೆ
1	ಸಹ ಶಿಕ್ಷಕರು	ಕನ್ನಡ	B.A B.Ed	29	2A ಮಹಿಳೆ	ಕನ್ನಡ	01
2	ಸಹ ಶಿಕ್ಷಕರು	ವಿಜ್ಞಾನ CBZ	B.Sc, B.Ed	30	ಸಾಮಾನ್ಯ ಮಹಿಳೆ	ಕನ್ನಡ	01
3	ಸಹ ಶಿಕ್ಷಕರು	ಆಂಗ್ಲ	B.A B.Ed	31	ಪ್ರವರ್ಗ-1 ಮಹಿಳೆ	ಕನ್ನಡ	01
4	ಸಹ ಶಿಕ್ಷಕರು	ಸಮಾಜ ವಿಜ್ಞಾನ	B.A B.Ed	32	ಸಾಮಾನ್ಯ ಗ್ರಾಮೀಣ	ಕನ್ನಡ	01
5	ಸಹ ಶಿಕ್ಷಕರು	ಆಂಗ್ಲ	B.A B.Ed	33	ಪ.ಜಾತಿ ಗ್ರಾಮೀಣ	ಕನ್ನಡ	01
6	ಸಹ ಶಿಕ್ಷಕರು	ಸಮಾಜ ವಿಜ್ಞಾನ	B.A B.Ed	34	ಸಾಮಾನ್ಯ ಯೋಜನ ನಿರಾತ್ರಿತ	ಕನ್ನಡ	01
7	ಸಹ ಶಿಕ್ಷಕರು	ಆಂಗ್ಲ	B.A B.Ed	35	2B ಮಹಿಳೆ	ಕನ್ನಡ	01
8	ಸಹ ಶಿಕ್ಷಕರು	ಗಣಿತ P.C.M	B.Sc, B.Ed	36	ಸಾಮಾನ್ಯ ಮಹಿಳೆ	ಕನ್ನಡ	01
9	ಸಹ ಶಿಕ್ಷಕರು	ಗಣಿತ P.C.M	B.Sc, B.Ed	37	2A ಗ್ರಾಮೀಣ	ಕನ್ನಡ	01
10	ಸಹ ಶಿಕ್ಷಕರು	ಸಮಾಜ ವಿಜ್ಞಾನ	B.A B.Ed	38	ಸಾಮಾನ್ಯ	ಕನ್ನಡ	01
11	ಸಹ ಶಿಕ್ಷಕರು	ಗಣಿತ P.C.M	B.Sc, B.Ed	39	ಪ.ಪಂಗಡ ಮಹಿಳಿ	ಕನ್ನಡ	01
12	ಸಹ ಶಿಕ್ಷಕರು	ಕನ್ನಡ	B.A B.Ed	40	ಸಾಮಾನ್ಯ ಮಾಜಿ ಸೈನಿಕ	ಕನ್ನಡ	01
13	ಸಹ ಶಿಕ್ಷಕರು	ವಿಜ್ಞಾನ CBZ	B.Sc, B.Ed	41	ಪ.ಜಾತಿ	ಕನ್ನಡ	01
14	ಸಹ ಶಿಕ್ಷಕರು	ಗಣಿತ P.C.M	B.Sc, B.Ed	42	ಸಾಮಾನ್ಯ ಆಭ್ಯರ್ಥಿಯಿಂದ	ಕನ್ನಡ	01
15	ಸಹ ಶಿಕ್ಷಕರು	ವಿಜ್ಞಾನ CBZ	B.Sc, B.Ed	43	3B ಮಹಿಳೆ	ಕನ್ನಡ	01
16	ದೈಹಿಕ ಶಿಕ್ಷಣ ಶಿಕ್ಷಕರು	ದೈಹಿಕ ಶಿಕ್ಷಣ ಶಿಕ್ಷಕರು	BA, B.PED	06	ಗ್ರಾಮೀಣ ಆಫ್ಮರ್ಥಿಯಿಂದ	ಕನ್ನಡ	01
17	ದೈಹಿಕ ಶಿಕ್ಷಣ ಶಿಕ್ಷಕರು	ದೈಹಿಕ ಶಿಕ್ಷಣ ಶಿಕ್ಷಕರು	BA, B.PED	05	(ಬ್ಯಾಕ್ ಲಾಗ್) ಪ್ರವರ್ಗ-।	ಕನ್ನಡ	01
18	ಸಹ ಶಿಕ್ಷಕರು	өод	B.A B.Ed	21	(ಬ್ಯಾಕ್ ಲಾಗ್). 2A ಅಭ್ಯರ್ಥಿಯಿಂದ	ಕನ್ನಡ	01

ಈ ಜಾಹೀರಾತು ಪ್ರಕಟಣೆಗೊಂಡು 21 ದಿನಗಳ ಒಳಗಾಗಿ ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಾತಿ ಮತ್ತು ನಿಗದಿತ ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ, ಪ್ರಕ್ರಿಯೆ ಶುಲ್ನ ಎಸ್ಪಿ ಮತ್ತು ಐಟಿ ಅಧ್ಯರ್ಥಿಗಳಿಗೆ 500/-ರೂಗಳ ಮತ್ತು ಸಾಮಾನ್ಯ ಅಧ್ಯರ್ಥಿಗಳಿಗೆ 1000/-ರೂಗಳ ಹುಂಡಿಯನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕಾರ್ಯದರ್ಶಿ, ಚಿತ್ರದುರ್ಗ ವಿದ್ಯಾ ಸಂಸ್ಥೆ (ರಿ), ಚಿತ್ರದುರ್ಗ, ಚಿತ್ರದುರ್ಗ, ತಾಲ್ಲೂಕು ಇವರ ಹೆಸರಿನಲ್ಲಿ ಪಡೆದು ಅರ್ಜಿಯನ್ನು ಕಾರ್ಯದರ್ಶಿಯ ವಿಳಾಸಕ್ಕೆ ಸ್ವೀಕೃತಿ ಅಂಚೆಯ ಮೂಲಕ ಸಲ್ಲಿಸಬೇಕು, ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಇವರಿಗೆ ಸಲ್ಲಿಸಬೇಕು. ಅವಧಿ ಮುಗಿದ ನಂತರ ಬಂದ ಮತ್ತು ಆಫೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಯಮಾನುಸಾರ ವಯೋಮಿತಿ ಹೊಂದಿದ ಆರ್ಹ ಅಭ್ಯರ್ಥಿಗಳಿಗೆ ಅಂಚೆಯ ಮೂಲಕ ಸಂದರ್ಶನ ದಿನಾಂಕವನ್ನು ತಿಳಿಸಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ **೬ ಪಾಲಮ್ಮ, ಕಾರ್ಯದರ್ಶಿಗಳು** ವಾಣಿ ನಿಲಯ, ಭೀಮಪ್ಪ ನಾಯಕ ರಸ್ತೆ, ಸಿ.ಕೆ ಪುರ, ಚಿತ್ರದುರ್ಗ-577501

ಅಧ್ಯಕ್ಷರು/ಕಾರ್ಯದರ್ಶಿ ಚಿತ್ರದುರ್ಗಾ ವಿದ್ಯಾ ಸಂಸ್ಥೆ, ಚಿತ್ರದುರ್ಗ ಮೊಬೈಲ್ ನಂಬರ್ : 9886090341

## ದಿನಾಂಕ : 21.10.2022 ಸ್ಥಳ: ಚಿತ್ರದುರ್ಗ

kpepaper.asianetnews.com 🛑 🦰 🌑

# 

# ನೆಲಮಂಗಲ ಯೋಜನಾ ಪ್ರಾಧಿಕಾರ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ-562123. ಇ-ಮೇಲ್: nelamangala.pa@gmail.com ಸಂಖ್ಯೆ: ನೆಯೋಪ್ರಾ/CLU/48/2022-23 ದಿನಾಂಕ: 21-10-2022

# ಸಾರ್ವಜನಿಕ ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು "ಕೈಗಾರಿಕೆ" ವಲಯದಿಂದ "ವಸತಿ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತದೆ. ಸದರಿ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸದೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು. ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ರವರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕ್ರ ಸಂ	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ.	ವಿಸ್ತೀರ್ಣ (ಎ–ಗುಂ)	ಅನೆದೋದಿಕ ಮಹಾಯೋಜನೆಯ ಭೂ ಉಪಯೋಗ	ಬರರಾವಣೆ ಕೋರಿರುವ ಭೂ ಉಪಯೋಗ
01	ಮೆ ಆರ್ಶ್ ಟೌನ್ಶಪ್ ಇಂಡಿಯಾ ಪ್ರೈಲಿ. ನ ಪರವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್	ನೆಲಮಂಗಲ	ಕಸಬಾ	ಬ್ಯಾಡರಹಳ್ಳಿ	72/2	3-22 (*ಅ* ಖರಾಬು ಭೂ ಪರಿವರ್ತಿಸ ಲಾಗಿದೆ)	ಕೈಗಾರಿಕೆ	ವಸತಿ
02	- ಅಮೀನುದ್ದೀನ್ (ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿ (ರಿ) ಅವರ ಪರವಾಗಿ ನೋಂದಾಯಿತ ಜಿಪಿಎದಾರರು)			ವಿಶ್ವೇಶ್ವರಮರ	34/2బ	4-18 (*ಅ* ಖರಾಬು ಧೂ ಪರಿವರ್ತಿಸ ಲಾಗಿದೆ)		
					ಒಟ್ಟು	08-00		

ಷರಾ:- ಪ್ರತ್ರಿತ ಸರ್ವೆ ನಂಬರ್ ಜಮೀನಿನಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಸುಸಜ್ಜಿತವಾದ ವಸತಿ ಬಡಾವಣೆಯನ್ನು ನಿರ್ಮಿಸಿ. ವಿನ್ನಾಸ ಅಭಿವೃದ್ಧಿಪಡಿಸುವುದರಿಂದ ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ನಾಗರಿಕ ಸೌಲಭ್ಯಗಳನ್ನೊಳಗೊಂಡ ನಿವೇಶನಗಳು ಲಭ್ಯವಾಗುತ್ತದೆ. ವಿನ್ನಾಸ ಅಭಿವೃದ್ಧಿ ಕಾಮಗಾರಿ ನಡೆಯುವಾಗ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆ ಈ ವಿನ್ಯಾಸ ಅಭಿವೃದ್ಧಿಯಿಂದ ಸುತ್ತಲಿನ ಪ್ರದೇಶ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು "ಕೈಗಾರಿಕೆ" ವಲಯದಿಂದ "ವಸತಿ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಪಡಿಸಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/- ಜಂಟಿ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾರ್ಯದರ್ಶಿ,

ವಾಸಾಸಂಸ್ವಮಾನ್/2776/ಅರುಟೋ೯/2022-23

ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ.

CAUTION - Readers are advised to make appro-priate enquiries while responding to advertisements in these columns. Kannada Prabha Publications Ltd., does not vouch for any claims made by the advertisers. The Printer, Publisher, Editor and Owner of Kannada Prabha Publications Ltd., shall not be held responsible/liable for any consequences, in case such claims are found to be false.

ದಿನಾಂಕ: 20.10.2022

Amount Put EMD Amount

(Rs. In Lakhs)

45.00

**EMD Amount** 

Rs. In Lakhs)

(Including

GST)

45.31

Tender

Rs. In Lakhs

4500.00

Amount Put

Tender

(Rs. In Lakhs)

(Excluding

GST)

3840.00

ಕರ್ನಾಟಕ ನೀರಾವರಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ದೂರವಾಣಿ ಸಂಖೆ: 08377-244236 e-mail:knnlestablishment@gmail.com

ವೆಂಡರಃ2022–23:1272 ದಿನಾಂಕ:15.09.2022 ರಡಿ ಟೆಂಡರ್*ನ್ನು* ಆಹ್ರಾನಿಸಲಾಗಿದ್ದು

ಸದರಿ ಪ್ರಕಟಣೆಯಲ್ಲಿನ ಟೆಂಡರನ್ನು ತಾಂತ್ರಿಕ ಕಾರಣಗಳಿಂದಾಗಿ ಈ ಕೆಳಗಿನ ದಿನಾಂಕಗಳಂ

ತಿದ್ದುಪಡಿಮಾಡಲಾಗಿದೆ ಮತ್ತು ಸದರಿ ಕಾಮಗಾರಿಯ ಹೆಸರು, ಟೆಂಡರಗಿಟ್ಟ ಮೊತ್ತ ಹಾಗೂ

1) ಇ-ಮೋರ್ಟಲ್ನಲ್ಲಿ ದಿ: 20.10.2022 ರಿಂದ ಇ-ಟೆಂಡರ ಡಾಕುಮೆಂಟಗಳನ್ನು

ಡೌನಲೋಡ್ ಮಾಡಿಕೊಳ್ಳಬಹುದು, 2) ಪ್ರೀ-ಬಿಡ್ ಸಭೆ ದಿ: 03.11.2022 ಸ್ಥಳ ಮಾನ

ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, 4ನೇ ಮಹಡಿ, ಕಾಫೀ ಬೋರ್ಡ ಬಿಲ್ಲಿಂಗ್ ನಂ.1

ಡಾ.ಬಿ.ಆರ್.ಅಂಬೇಡ್ನರ ವೀಧಿ ಬೆಂಗಳೂರು ಇವರ ಕಛೇರಿಯಲ್ಲಿ ಅಪರಾಹ, 12.00

ಘಂಟೆಗೆ. 3) ಇ-ಟೆಂಡರ ದಾಖಲೆಗಳನ್ನು ಡೌನಲೋಡ್ ಮಾಡಿಕೊಳ್ಳಲು ಹಾಗೂ ಭರ್ತಿ

ಮಾಡಿದ ಇ-ಟೆಂಡರ ಸಲ್ಲಿಸಲು ಕೊನೆಯ ದಿ: 05.11.2022 ಅಪರಾಹ, 4.00 ಗಂಟೆ

ವರೆಗೆ, 4) ಟೆಂಡರ್ ತೆರೆಯುವ ದಿನಾಂಕ: (1)ಶಾಂತ್ರಿಕ ಬಿಡ್ : ದಿ: 07-11-2022 ರಂದು

ಪೂರ್ವಾಹ, 11.00 ಗಂಟೆಯ ನಂತರ, (2)ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡುವ

ದಿ: 08.11.2022 ರಿಂದ ದಿ:09.11.2022 ಕಚೇರಿ ವೇಳೆಯಲ್ಲಿ, (3)ಆರ್ಥಿಕ ಬಿಡ್: ತಾಂತಿಕ

ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆಃ 08377–244236 ರಲ್ಲಿ

ವಾ.ಸಾ.ಇ./ಗದಗ/389/2022-23/ದೇಶಪಾಂಡೆಪಬ್ಲಿಸಿಟಿ ಕನೀನಿನಿ ಮಬದಕಾನಿ ವಿಭಾಗ ನಂ.1 ನರಗುಂದ

ಇನ್ಸುಳಿದಂತೆ ಟೆಂಡರ್ ಪ್ರಕಟಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

ಸಹಿ/-ಕಾರ್ಯಪಾಲಕ ಇಂಜಿನೀಯರರು

ದಿನಾಂಕ : 20.10.2022

ಬಿಡ್ ಅನುಮೋದನೆಯಾದ ನಂತರ ಆರ್ಥಿಕ ಬಿಡ್ನ್ಸ್ ತೆರೆಯಲಾಗುವದು.

ಟೆಂಡರ ತಿದ್ದುಪಡಿ ಪ್ರಕಟಣೆ (ಇ-ಪ್ರೊಕ್ಕೂರ್ಮೆಂಟ್ ಮುಖಾಂತರ)

ಸಂ:ಕರ್ನಿನಿನಿ:ಮಬದ1:ಪಿಬಿ:ಟೆಂಡರ:2022-23: 1569

ದಿ:15-09-2022 ರಂದು ಟಿಂಡರ ಪಕಟಗೊಂಡ ವಿವರ.

ಇ.ಎಂ.ಡಿ ಮೊತ್ತದಲ್ಲಿ ಬದಲಾವಣೆಯಾಗಿದ್ದು ವಿವರ ಕೆಳಗಿನಂತಿದೆ.

Name of Work

Replacement of existing P.S.C. Pipes

to MS Rising main of Banahatti LIS,

Surkod LIS, Khanapur LIS & Redder

Name of Work

Repalcement of existing P.S.C pipes to

MS Rising main of Banahatti LIS,

Surkod LIS, Khanapur LIS & Redder

Nagnur LIS of Nargund Constituency

for a period of five years on Turnkey

including Operation and Maintainance

on TurnKey Basis. (Phase-1)

ತಿದುಪಡಿಯಾದ ವಿವರ

Basis.(Phase -1)

ಐ.ಎಫ್.ಟಿ ಸಂಖ್ಯೆ: 42/2022-23

Naganur LIS of Nargund Constituency

ಕಾರ್ಯಪಾಲಕ ಇಂಜಿನೀಯರವರ ಕಛೇರಿ, ಕನೀನಿನಿ, ಮ.ಬ.ದ.ಕಾ.ನಿ. ವಿಭಾಗ ನಂ 1.

ನರಗುಂದ ಜೀ ಗದಗ

ಈ ಕಚೇರಿ ಸಂಕ್ಷಿಪ್ತ ಇ-ಟೆಂಡರ್ ಪ್ರಕಟಣೆ ಸಂಃ ಕನೀನಿನೀ ಮಲದಗೀಪಿಬಿ

### ಕರ್ನಾಬಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಶಿವಮೊಗ್ಗ ವಿಭಾಗ. KFDCL (ಕರ್ನಾಟಕ ಸರ್ಕಾರದ ಒಂದು ಉದ್ಯಮ)

ವಿಭಾಗೀಯ ವ್ಯವಸ್ಥಾಪಕರ ಕಛೇರಿ, ಶಿವಮೊಗ್ಗ ವಿಭಾಗ, ಶಿವಮೊಗ್ಗ ಅರ್.ಅ.೬ ಶಭೇ**ಲ ಪತ್ತಿರ, ಶಿವಮೊ**ಗ್ಗ – 577201.

ದೂ:08182-222122 dmkfdcsmg@gmail.com ಸಂ/ಕ.ಅ.ಅ.ನಿ.ನಿ/ವಿ.ವೃ/ಶಿಮೊ/ಎಸ್-5/ಕ&ಸಾ/2022-23/781 ದಿನಾಂಕ: 17.10.2022

# **ಅಲ್ಲಾವಧಿ "ಇ"-ಬೆಂಡರ್ ಪ್ರಕಟಣೆ**

ಈ ವಿಭಾಗದ ವಿವಿಧ ನೆಡುತೋಪುಗಳಿಂದ ನೀಲಗಿರಿ/ಅಕೇಶಿಯ ಮರಗಳನ್ನು ಕಡಿತಲೆ ಮಾಡಿ ಅವುಗಳಿಂದ ದೊರೆಯುವ ಅಂದಾಜು 5131 ಮೆ.ಟನ್ ಮೆದುಮರವನ್ನು ವಿವಿಧ ಮೆದುಮರ ಆಧಾರಿತ ಕೈಗಾರಿಕಾ ಸಂಸ್ಥೆಗಳಿಗೆ ಸಾಗಾಣಿಕೆ ಮಾಡುವ ಕೆಲಸಕ್ಕೆ ಆಸಕ್ತ ನೋಂದಾಯಿತರಾದ ಅರಣ್ಯ ಗುತ್ತಿಗೆದಾರ-ರಿಂದ ಅಲಾವಧಿ "ಇ-ಟೆಂಡರ್ನ್ನು ಆಹ್ವಾನಿಸಲಾಗಿದೆ. ಅಲಾವಧಿ "ಇ"-ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ವೇಳೆ- 29.10.2022 ರ ಸಾಯಂಕಾಲ 5.30 ಫಂಟೆಯ ವರೆಗೆ "ಇ–ಟಿಂಡರ್ ತೆರೆಯುವ ದಿನಾಂಕ ಮತ್ತು ವೇಳೆ 31.10.2022 ರ ಅಪರಾಹ, 3.00 ಘಂಟೆಗೆ

ಹೆಚ್ಚಿನ ವಿವರಗಳಿಗೆ 'ಇ' ಪೋರ್ಟಲ್ ವೆಬ್ಸೈಟ್ https: www.eproc.karnataka.gov.in ಅಥವಾ ಈ ಕಛೇರಿಯ ದೂರವಾಣಿ ಸಂಖ್ಯೆ (08182) 222122 ಇಲ್ಲವೇ ಮೇಲಿನ ವಿಳಾಸಕ್ಕೆ ಕಛೇರಿಯ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.

ವಾಸಾಸಂಭ/ಶಿ/ನಂ.143-10 ರ್ಧೇಂಕಾರ್ /2022-23

ಸಹಿ/- ವಿಭಾಗೀಯ ವ್ಯವಸ್ಥಾಪಕರು,

ಪಟ್ಟಣ ಪಂಚಾಯಿತಿ, ನಾಯಕನಹಟ್ಟೆ (ಚಿತ್ರದುರ್ಗ ಜಿಲ್ಲೆ) #at: 08190-207095 E-mail: tpnayakanahatti@yahoo.com ಸಂ.ನಾ.ಪ.ಪಂ/ತಾಂತ್ರಿಕ/2022-23ನೇ ಎಸ್.ಎಫ್.ಸಿ. & 15ನೇ ನಿ.ಸಾಮಿ.ಅ/ ಟೆಂಡರ್-01 ಸಿಆರ್-01/2022-23 ದಿನಾಂಕ: 19.10.2022

# ಅಲಾವಧಿ ಟೆಂಡರ್ ಪಕಟಣೆ

ನಾಯಕನಹಟ್ಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2022–23ನೇ ಸಾಲಿನ ಎಸ್.ಎಫ್.ಸಿ ಹಿ 15ನೇ ಹಣಕಾಸು ನಿರ್ಬಂಧಿತ ಅನುದಾನ ಹಾಗೂ ಸಾಮಾನ್ಯ ಮುಕ್ತ ಅನುದಾನ. 2021-22 & 2022-23ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರಿನ ಆನುದಾನ ಹಾಗೂ 2017–18ನೇ ಸಾಲಿನಿಂದ 2021–22ನೇ ಸಾಲಿನವರೆಗೆ ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನದಡಿ ಉಳಿಕೆಯಾದ ಅನುದಾನದಡಿಯಲ್ಲಿ ಮಂಜೂರಾಗಿರುವ ಕೆಳಕಂಡ ಕಾಮಗಾರಿಗಳನ್ನು ನಿರ್ವಹಿಸುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮ 1990 ಮತ್ತು ನಿಯಮಾವಳಿ 2000, ಹಾಗೂ ಆರ್ಥಿಕ ಇಲಾಖೆಯ ಸ್ವಾಂಡರ್ಡ್ ಟೆಂಡರ್ ಡಾಕ್ಕುಮೆಂಟ್ KW-1/2 ರಂತೆ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಅರ್ಹ ಸಿವಿಲ್ ಗುತ್ತಿಗೆದಾರರು ಇ–ಪ್ರಕ್ಕೂರ್ ಮೆಂಟ್ ಪೋರ್ಟರ್ (http://eproc.karnataka.gov.in) ನಲ್ಲಿ ಐಟಂವಾರು ಟಿಂಡರ್ಗಳನ್ನು ಆಹ್ವಾನಿಸಲಾಗಿರುತ್ತದೆ 10/11/2022ರ ಸಂಜೆ 5:30 ಗಂಟೆವರೆಗೆ. ಇ–ಪ್ರಕ್ಕೂರ್ ಮೆಂಟ್ ಪೋರ್ಟರ್ (http://eproc.karnataka.gov.in) ನಲ್ಲಿ ಟಿಂಡರ್ಗಳನ್ನು ಡೌನ್ಲೋಡ್ ಮಾಡಿಕೊಂಡು ಅಪ್ಲಲೋಡ್ ಮಾಡಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದಾಗಿರುತ್ತದೆ.

www.nayakanahattitown.mrc.gov.in ವುತ್ತು eproc.karnataka.gov.in ಹಾಗೂ ಫಲಕದಲ್ಲಿ ಹಾಕಲಾಗಿರುರುತ್ತದೆ. ಮತ್ತು ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ತಾಂತ್ರಿಕ ಶಾಖೆಯಲ್ಲಿ ಪಡೆಯಬಹುದು. ಕಾಮಗಾರಿಯ ಹೆಸರು:-2022-23ನೇ ಸಾಲಿನ 15ನೇ ಹಣಕಾಸು ನಿರ್ಬಂಧಿತ ಆನುದಾನ (ಒಟ್ಟು ಅಂದಾಜು ಮೊತ್ತ: 31.80 ಲಕ್ಷಗಳು):- (1) ಪ್ಯಾಕೇಜ್ ನಂ. 01:- ನಾಯಕನಹಟ್ಟಿ ಪಟ್ಟಣದ ವಾರ್ಡ್ ನಂಬರ್ 01,02,03,04,05,06,08,09,10,11,12,13,15&16 ರಲ್ಲಿ ಹೆಚ್.ಡಿ.ಪಿ.ಇ ಪ್ರೆಪ್ಲ್ರೆನ್ ಅಳವಡಿಸುವ ಕಾಮಗಾರಿ. INDENT No: DMA/2022-23/WT/WORK INDENT134911 Call-2. ಟೆಂಡರ್ ಅಂದಾಜು ಮೊತ:31.80 ಲಕ. 2022-23ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮುಕ್ತ ಅನುದಾನ (ಒಟ್ಟು ಅಂದಾಜು ಮೊತ್ತ: 18.00 ಲಕ್ಷಗಳು) (2) ಪ್ಯಾಕೇಜ್ ನಂ02:- 1) ನಾಯಕನಹಟ್ಟಿ ಪಟಣದ ವಾರ್ಡ್ ನಂ 03,09,01,02,04,05ರಲ್ಲಿ ಇಂಟರ್ಲಾಕ್ ಪೇವಲ್ ಹಾಗೂ ಸಿಸಿ ಚರಂಡಿ ನಿವರ್ನಾಣ. INDENT No: DMA/2022-23/RD/WORK INDENT134913 Call-2. ಟೆಂಡರ್ ಅಂದಾಜು ಮೊತ್ತ: 18.00 ಲಕ್ಷ. 2022-23ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮುಕ್ತ ಅನುದಾನ (ಒಟು ಆಂದಾಜು ಮೊತ್ಯ: 20.40 ಲಕ್ಷಗಳು) (ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನ) (3) ಪ್ರಾಕೇಷ್ ನಂ 03:- 1) ನಾಯಕನಪಟ್ಟ ಪಟ್ಟಣದ ವಾರ್ಡ್ ನಂ 06,07,13,14,10 ರಲ್ಲಿ ಸೊ.ಸೊ ಚರಂಡಿ ಹಾಗೂ ರಿ.ಸ.ನ.193 ಹಾಗೂ ವಾರ್ಡ್ 12 ಅಂಗನವಾಡಿ ಕೇಂದಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ. ಅಂದಾಜು ಮೊತ್ತ ರೂ 2.00 ಲಕ್ಷಗಳು INDENT No: DMA/2022-23/OW/WORK INDENT134916 Call-2 ಟೆಂಡರ್ ಅಂದಾಜು ಮೊತ್ತ: 20.40 ಲಕ್ಷ. 2022-23ನೇ ಸಾಲಿನ ಎಸ್.ಎಫ್.ಸಿ ಬಂಡವಾಳ ಸ್ವಜನೆ ಅನುದಾನ (ಒಟ್ಟು ಅಂದಾಜು ಮೊತ್ಯ: 12.45 ಲಕಗಳು):- (4) ಶ್ಯಾಕೇಷ್ ನಂ4:- 1) ನಾಯಕನಹಟ್ಟೆ ಪಟ್ಟಣದ ವಾರ್ಡ್ ನಂ 07,11,14,15 & 16 ರಲ್ಲಿ ಇಂಟಲಾಕ್ ಪೇವರ್ ಹಾಗೂ ಸಿ.ಸಿ ಚರಂಡಿ ನಿರ್ಮಾಣ. INDENT No: DMA/2022-23/OW/WORK INDENT134921-CALL-2. ಟೆಂಡರ್ ಆಂದಾಜು ಮೊತ್ತ: 12.45 ಲಕ್ಷ. 2021–22ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ (ಒಟ್ಟು ಅಂದಾಜು ಮೊತ್ತ 2.50 ಲಕ್ಷಗಳು) (ಪರಿತಿಷ್ಟ ಜಾತಿಗೆ ಮೀಸಲಿರಿಸಿದ ಅನುದಾನ) (5) ನಾಯಕನಹಟ್ಟ ಪಟ್ಟಣದ 16 ವಾರ್ಡ್ಗಳಿಗೆ ಸಂಬಂದಿಸಿದಂತೆ ಕೊಳವೆ ಮಾರ್ಗಗಳ ದುರಸ್ಥಿಗೆ ಸಂಬಂಧಿಸಿದಂತೆ ಅಗತ್ಯ ಸಾಮಗ್ರಿಳನ್ನು ಖರೀದಿಸುವ ಕಾಮಗಾರಿ. INDENT No: DMA/2022-23/WS/WORK INDENT134922-CALL-2. ಟೆಂಡರ್ ಅಂದಾಜು ಮೊತ್ತ: 2.50 ಲಕ್ಷ. 2022-23ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ (ಒಟ್ಟು ಆಂದಾಜು ಮೊತ್ತ: 2.50 ಲಕ್ಷಗಳು) (6) ನಾಯಕನಹಟ್ಟ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಜಲ ಶುದ್ದೀಕರಣ ಘಟಕಕ್ಕೆ ಸಬ್ಮರ್ಮಿಬಲ್ ಮೋಟರ್ ಪಂಪ್ ಗಳನ್ನು ಖರೀದಿಸಿ ಅಳವಡಿಸುವ ಕಾಮಗಾರಿ. INDENT No: DMA/2022-23/WS/WORK\_INDENT134923 CALL-2 ಟೆಂಡರ್ ಅಂದಾಜು ಮೊತ್ತ: 2.50 ಲಕ್ಷ. 2017–18ನೇ ಸಾಲಿನಿಂದ 2021–22ನೇ ಸಾಲಿನವರೆಗೆ ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನದಡಿ ಉಳಿಕೆಯಾದ ಅನುದಾನ (ಒಟ್ಲು ಅಂದಾಜು ಮೊತ್ತ: 4.49 ಲಕ್ಷಗಳು) (ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಅನುದಾನ). ಪ್ಯಾಕೇಜ್ ನಂ05:- 1) ನಾಯಕನಹಟ್ಟಿ ಪಟ್ಟಣದ ಕುಡಿಯುವ ನೀರಿನ ಕೊಳವೆಬಾವಿಗಳ ದುರಸ್ಥಿಗೆ ಸಂಬಂಧಿಸಿದಂತೆ ಅಗತ್ಯ ಸಾಮಗ್ರಿಗಳಾದ ಮೋಟರ್ ಪಂಪ್, ಸಿಐ ವಾಲ್ಡ್ ಕೇಬರ್ ವೈರ್ ಮತ್ತು ಇತರೆ ಸಾಮಗ್ರಿಗಳನ್ನು ಖರೀದಿಸುವುದು ಅಂದಾಜು ಮೊತ್ತ ರೂ 2.50 ಲಕ್ಷಗಳು 2) ನಾಯಕನಹಟ್ಟೆ ಪಟ್ಟಣದ ವಾರ್ಡ್ ನಂ 03 & 04 ಕ್ಕೆ ಸಂಬಂದಿಸಿದಂತೆ ಕೊಂಡಯ್ಯನಕಪಿಲೆಯ ವಡ್ಡರಗಂಡಿಯ ಹತ್ತಿರ ಹಾಲಿ ಇರುವ ಕೊಳವೆ ಬಾವಿಗೆ ಮೋಟರ್ ಪಂಪ್ ಮತ್ತು ಪ್ರಾನಲ್ ಬೋರ್ಡ್ ಅಳವಡಿಸಿ ಹಾಲಿ ಇರುವ ಪೈಪ್ ಲೈನ್ಗೆ ಲಿಂಕ್ ಮಾಡುವ ಕಾಮಗಾರಿ. ಅಂದಾಜು ಮೊತ್ತ ರೂ 1.99 ಲಕ್ಷಗಳು. INDENT No: DMA/2022-23/WS/WORK INDENT134924- CALL-2.

ಸಹಿ/- ಆಡಳಿತಾಧಿಕಾರಿಗಳು ಪ. ಪಂಚಾಯಿತಿ, ನಾಯಕನಹಟ್ಟಿ.

ಟೆಂಡರ್ ಆಂದಾಜು ಮೊತ್ತ: 4.49 ಲಕ್ಷ.

ಪಟ್ಟಣ ಪಂಚಾಯಿತಿ, ನಾಯಕನಹಟ್ಟಿ. DIPR/CTA/MCA/644/2022-23

ಸಹಿ/- ಮುಖ್ಯಾಧಿಕಾರಿಗಳು

### ಕರ್ನಾಟಕ ಸರ್ಕಾರ ಕಾರ್ಯಪಾಲಕ ಅಭಿಯಂತರವರ ಕಛೇಲಿ. ಲೋ.ಇ ವಿಶೇಷ ವಿಭಾಗ, ಶಿವಮೊಗ್ಗ ಇ–ಮೇಲ್: spdivision@gmail.com **ಹೋನ್ ನಂ: 08182-222942,**

ಅಲ್ಲಾವಧಿ ಬೆಂಡರ್ ಪ್ರಕಟಣೆ (ದಿ-ಲಕೋಚೆ ಪದತಿ) (ಇ-ಪೊಕ್ಕೂರ್-ಮೆಂಚ್ ಮೂಲಕ)

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದ್ಯಾದೇಶ 1999-2000ರ ಪ್ರಕಾರ ಆಕ್ಷ್ 2000ರ ನಿಯಮದಂತೆ ಸ್ಯಾಂಡರ್ಡ್ ಟೆಂಡರ್ ಕೆ/ಡಬ್ಲೂ-3&4 ನಿಯಮದನ್ನಯ ಇಲಾಖೆಯಲ್ಲಿ ನೋಂದಾಯಿತರಾದ 3ನೇ ದರ್ಜೆ ಹಾಗೂ 2ನೇ ದರ್ಜೆ ಮೇಲ್ಪಟ್ಟ ಗುತ್ತಿಗೆದಾರರಿಗೆ ಶಿವಮೊಗ್ಗ ತಾಲ್ಲೂಕಿನಲ್ಲಿ 4059-80-051-0-29-386 ಇಲಾಖಾ ಕಟ್ಟಡಗಳ ನಿರ್ಮಾಣ ಲಕ್ಕಶೀರ್ಷಿಕೆಯಡಿಯಲ್ಲಿ ಅನುಮೋದನೆಗೊಂಡಿರುವ 03 ಕಾಮಗಾರಿಗೆ ಟೆಂಡರ್ನ್ನು ದ್ವಿ-ಲಕೋಟೆ ಪದ್ಧತಿಯಲ್ಲಿ ಈ ಕೆಳಸಹಿ ಮಾಡಿರುವವರು ಆಹ್ವಾನಿಸಿರುತ್ತಾರೆ. **ಸದರಿ ಕಾಮಗಾರಿಗಗೆ ಟೆಂಡರ್ಗಿಟ್ಟ** ಗರಿಷ್ಟ ಮೊತ್ತ ರೂ. 249.94 ಲಕ್ಷ್ಮ ಜಿ ಟೆಂಡರ್ಗಟ್ಟ ಕನಿಷ್ಟ ಮೊತ್ತ ರೂ. 84.03

ಲಕ್ಷ ಹಾಗೂ ಇ.ಎಂ.ಡಿ, ಗರಿಷ್ಠ ಮೊತ್ತ ರೂ. 3.75 ಲಕ್ಷ ೩ ಇ.ಎಂ.ಡಿ ಕನಿಷ್ಠ ಮೊತ್ತ ರೂ. 1.26 ಲಕ್ಷ. ಸದರಿ ಕಾಮಗಾರಿಗೆ ಟೆಂಡರ್ ಅವಧಿ ಮಳೆಗಾಲ ಸೇರಿ ಇ-ಪ್ರೊಕ್ಯೂರ್ ಮೆಂಟ್ ನಲ್ಲಿ ನಮೂದಿಸಿದಂತೆ. ಅರ್ಹ ಗುತ್ತಿಗೆದಾರರು ಇ–ಪ್ರಕ್ಕೂರ್ಮೆಂಟ್ ಫೋರ್ಟಲ್ http://eproc.karna-

taka.gov.in ಮುಖಾಂತರ ಟಿಂಡರ್ ದಸ್ತಾವೇಜಿನ ಸೆಕ್ಷನ್-2ರ (ಟಿಂಡರ್ದಾರ-ರಿಗೆ ತಿಳುವಳಿಕೆ) ಕ್ಲಾಸ್-3 ರನ್ವಯ ಅರ್ಹತೆ ವಿವರಗಳನ್ನು ಗಮನಿಸತಕ್ಕದ್ದು. ವಿದ್ಯುನ್ನಾನ ಜಾಲದಲ್ಲಿ ದಿನಾಂಕ: 20-10-2022 ರಿಂದ 05-11-2022 ರ 17.00 ಗಂಟೆವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಟಿಂಡರ್ನ್ನು ದಿನಾಂಕ: 05-11-2022 ರ ಸಂಚೆ 5:00 ಗಂಟೆಯೊಳಗೆ ಇ-ಪ್ರೊಕ್ಕೂರ್ ಮೆಂಟ್ ನಲ್ಲಿ ಭ-ರಿಸತಕ್ಕದ್ದು, ಕಾಮಗಾರಿಯ ತಾಂತ್ರಿಕ ಬಿಡ್ನ್ನು ಇ–ಪ್ರೊಕ್ಯೂರ್ಮೆಂಟ್ ನಲ್ಲಿ ದಿನಾಂಕ: 07-11-2022 ರಂದು ಬೆಳಿಗ್ಗೆ 11.00ಕ್ಕೆ ತೆರೆಯಲಾಗುವುದು ಹಾಗೂ ಆರ್ಥಿಕ ಬಿಡ್ನ್ನು ದಿನಾಂಕ: 08-11-2022 ರ ನಂತರ ತೆರೆಯಲಾಗುವುದು. ಪ್ರಕಟಿ-ತ ಟೆಂಡರ್ನಲ್ಲಿ ಯಾವುದೇ ತಿದ್ದುಪಡಿ ಇದ್ದಲ್ಲಿ ಇ–ಪ್ರಕ್ಕೂರ್ಮೆಂಟ್ನಲ್ಲಿಯೇ ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳು ಬೇಕಾದಲ್ಲಿ ಈ ಕಛೇರಿಯನ್ನು ಕಛೇರಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ವೆಬ್ಸೈಟ್ನಲ್ಲಿರುವ ಟೆಂಡರ್ ವಿವರಗಳೇ ಅಂತಿಮವಾಗಿರುತ್ತವೆ.

ಸಹಿ/- ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ, ವಾಸಾಸಂಭ/ಶಿ/ನಂ.123-10 ಝಂಕಾರ್/2022-23





